

USHA®

ಡಾರ್ನಿಂಗ್ ಫುಟ್



ಈ ಟ್ಯುಟೋರಿಯಲ್‌ನಲ್ಲಿ ನೀವು ಉಷಾ ಜಾನೋಮ್ ಡಾರ್ನಿಂಗ್ ಫುಟ್ ಅನ್ನು ಬಳಸುವುದು ಹೇಗೆ ಎಂಬುದನ್ನು ಕಲಿಯಲಿದ್ದೀರಿ.



ಈ ಫುಟ್ಟಿಂದ ಎರಡು ಲಾಭವಿದೆ- ಯಾರೇ ಆಗಲಿ ಇದನ್ನು ರಿಪೇರಿಗೊ ಬಳಸಬಹುದು, ಮುಕ್ತ ಚಲನೆಯ ಕಸೂತಿಯು ಸಾಧ್ಯವಿದೆ.

ಡಾರ್ನಿಂಗ್ ಫುಟ್ ಸರಿಯಾದ ಹೊಲಿಗೆ ಖಾತ್ರಿಪಡಿಸುತ್ತದೆ ಮತ್ತು ಕೈ ಬೆರಳುಗಳನ್ನು ರಕ್ಷಿಸುವಾಗ ಹೊಲಿಗೆ ಬಿಟ್ಟುಹೋಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ, ಏಕೆಂದರೆ ಇಲ್ಲಿ ಸೂಜಿಯ ಅಡಿಯಲ್ಲಿ ನೀವು ಬಟ್ಟೆಯನ್ನು ಮುಕ್ತವಾಗಿ ಸರಿಸುತ್ತೀರಿ.

ಈ ಪಾಠಕ್ಕಾಗಿ ನಿಮಗೆ ಬೇಕಾಗಿರುವುದೆಂದರೆ: ಉಷಾ ಜಾನೋಮ್ ಡಾರ್ನಿಂಗ್ ಫುಟ್, ಕಸೂತಿಯ ವಿನ್ಯಾಸಗಳನ್ನು ರಚಿಸಲು ಬಳಸಬಹುದಾದ ಮುಕ್ತ ಚಲನೆಯ ಡಾರ್ನಿಂಗ್ ಅಭ್ಯಾಸಕ್ಕೆ ಬಟ್ಟೆಯ ಒಂದು ಚೌಕಾಕಾರದ ತುಂಡು, ರಿಪೇರಿಯನ್ನು ಅಭ್ಯಾಸ ಮಾಡಲು ಒಂದು ತುಂಡು ಹರಿದ ಬಟ್ಟೆಯ ತುಂಡು, ಹರಿದ ಬಟ್ಟೆಗೆ ತೇಪೆಹಾಕಲು ಸರಿಹೊಂದುವ ಒಂದು ಬಟ್ಟೆಯ ಪ್ಯಾಚ್, ಒಂದು ಕಸೂತಿಯ ಹೂಪ್, ಮಾರ್ಕರ್, ಅಳತೆಯ ಸ್ಕೇಲ್, ನೂಲು ಮತ್ತು ಒಂದು ಜೊತೆ ಕತ್ತರಿಗಳು.

ಕಲಿಕೆಯನ್ನು ಡಾರ್ನಿಂಗ್ ಫುಟ್ ಬಳಸಿಕೊಂಡು ಹರಿದ ಬಟ್ಟೆಯನ್ನು ಹೇಗೆ ಸರಿಮಾಡುವುದು ಎಂಬಲ್ಲಿಂದ ಆರಂಭಿಸೋಣ. ಸಾಮಾನ್ಯ ಡಾರ್ನಿಂಗ್ ಫುಟ್ ಅನ್ನು ಡಾರ್ನಿಂಗ್ ಫುಟ್ ಬದಲಿಸಿ. ಮುಂದಿನ ಹೆಜ್ಜೆಯನ್ನು ಗಮನವಿಟ್ಟು ನೋಡಿ... ನಾನು ಹೇಗೆ ಮಾಡುತ್ತೇನೆ ಎಂದು ನೋಡುತ್ತಿರಿ- ನೀವು ಡಾರ್ನಿಂಗ್ ಫುಟ್ ಬಿಳಿಯ ಭಾಗವನ್ನು ಸ್ವಲ್ಪ ಮೂಲಕ ಯಂತ್ರಕ್ಕೆ ಈ ರೀತಿ ಜೋಡಿಸಬೇಕು... ಡಾರ್ನಿಂಗ್ ಫುಟ್ ಉದ್ದನೆಯ ತೋಳು ಸೂಜಿಯ ಕ್ಲಾಪ್ ಸ್ವಲ್ಪ ಮೇಲೆ ಚಾಚಿಕೊಂಡಿರಬೇಕು.

ಫುಟ್ಟು ಜೋಡಿಸಿದ ಬಳಿಕ, ಸೂಜಿಯ ಫ್ಲೇಟ್‌ನಿಂದ ಫೀಡ್ ಡಾಗ್ನು ತೆಗೆಯಬೇಕು. ಆ ರೀತಿ ಮಾಡಲು, ಯಂತ್ರದ ಎದುರಿನ ಭಾಗವನ್ನು ತೆರೆದು ಫೀಡ್ ಡಾಗ್ನು ಹೊರಗೆಯಬೇಕು... ಈ ರೀತಿ... ಮತ್ತು ಎದುರಿನ ಭಾಗವನ್ನು ಮುಚ್ಚಬೇಕು.





ನಂತರ ನಿಮ್ಮ ಯಂತ್ರವನ್ನು ಸಿದ್ಧಗೊಳಿಸಿ- ಥ್ರೆಡ್ ಟೆನ್ಷನ್‌ನ್ನು 3 ಮತ್ತು 4 ರ ಮಧ್ಯೆ ಇಡಿ, ಡಯಲ್ ಮಾದರಿಯನ್ನು ಸ್ವಿಚ್ 'ಎ' ಯನ್ನು ಆಯ್ದುಕೊಳ್ಳುವಂತೆ ಸೆಟ್ ಮಾಡಿ, ಹೊಲಿಗೆಯ ಉದ್ದವನ್ನು ನೀವು ಬಯಸಿದಂತೆ ಸೆಟ್ ಮಾಡಿಕೊಳ್ಳಬಹುದು.



ನಾವೀಗ ಹರಿದುಹೋದ ಬಟ್ಟೆಯ ಚೂರನ್ನು ಮತ್ತು ಅದನ್ನು ಹೋಲುವ ಹೆಚ್ಚಿನ ಬಟ್ಟೆಯ ಪ್ಯಾಚ್ ಹರಿದ ಜಾಗದ ಕೆಳಗಿರುವಂತೆ ತೆಗೆದುಕೊಳ್ಳೋಣ. ಜೋಡಿಸಿದ ಬಟ್ಟೆಯ ತುಂಡುಗಳನ್ನು ಡಾರ್ನಿಂಗ್ ಫುಟ್ಟು ಕೆಳಗೆ ಇಡಿ. ಸೂಜಿ ಕೆಳಮುಖವಾಗಿರುವಂತೆ ಸೆಟ್ ಮಾಡಿ ಮತ್ತು ಹೊಲಿಯಲು ಆರಂಭಿಸಿ. ಮೊದಲ ಹೊಲಿಗೆಯನ್ನು ಹರಿದುಹೋದ ಭಾಗದಲ್ಲಿ ಮೇಲಿಂದ ಕೆಳಗೆ ಅಥವಾ ಕೆಳಗಿಂತ ಮೇಲಕ್ಕೆ ಸಾಲಾಗಿ ಚಿಕ್ಕ ಬಟ್ಟೆಯ ತುಂಡು ಜೋಡಣೆಯಾಗುವಂತೆ ಹಾಕಿ.



ಒಮ್ಮೆಗೆ ಲಂಬಾಕಾರದ ಎಳೆಗಳು ಮುಗಿದರೆ, ಒಂದು ಜೋಡಿ ಅಡ್ಡ ಹೊಲಿಗೆಯ ಮೂಲಕ ಹೊಲಿಗೆ ಗಟ್ಟಿಯಾಗುವಂತೆ ಮಾಡಿ.

ಇದಕ್ಕಾಗಿ ಪ್ರೆಶರ್ ಫುಟ್ಟು ಮೇಲೆತ್ತಿ ಬಟ್ಟೆಯನ್ನು 90 ಡಿಗ್ರಿ ಕೋನಕ್ಕೆ ತಿರುಗಿಸಿಕೊಳ್ಳಬೇಕು. ಪ್ರೆಶರ್ ಫುಟ್ಟು ಕೆಳಮಾಡಿ ಮತ್ತು ತೂತಿಗೆ ಅಡ್ಡನೆಯ ಎಳೆಗಳನ್ನು ಹೊಲಿಯಲು ಆರಂಭಿಸಿ. ತೂತು ಹೊಲಿಗೆಯ ಮೂಲಕ ಚೆನ್ನಾಗಿ ಮುಚ್ಚಿದ ನಂತರ, ಉಳಿದ ನೂಲನ್ನು ಕತ್ತರಿಸಿ ಮತ್ತು ಇಲ್ಲಿಗೆ ನಿಮ್ಮ ಕೆಲಸ ಮುಗಿದಂತೆ.



ನೀವು ಈಗ ಕಲಿತಿರುವ ಬಗೆಗಿನ ಉತ್ಸಾಹದಿಂದ ಒಮ್ಮೆ ಹೊರಬಂದ ಬಳಿಕ- ಒಂದು ಧೀರ್ಘವಾದ ಉಸಿರನ್ನು ತೆಗೆದುಕೊಳ್ಳಿ ಏಕೆಂದರೆ ಈ ಫುಟ್ಟು ಇಲ್ಲಿ ಇನ್ನೊಂದು ರೀತಿಯ ಉಪಯೋಗವಿದೆ, ಮುಕ್ತ ಕಸೂತಿಗಾಗಿ ನೀವಿದನ್ನು ಖಂಡಿತವಾಗಿಯೂ ಕಲಿಯಲೇಬೇಕು.

ನೀವಿದನ್ನು ಅಭ್ಯಾಸದ ಬಟ್ಟೆಯ ಮಧ್ಯದಲ್ಲಿ 6 ಚದರ ಸೆ.ಮೀ ನ ಚೌಕವನ್ನು ಬಿಡಿಸುವ ಮೂಲಕ ಆರಂಭಿಸಿ.


ಬಟ್ಟೆಯಲ್ಲಿ ಚೌಕಾಕಾರದ ಹೂಪ್ ಬಿಡಿಸಿದ ಬಳಿಕ ಹೂಪ್ ಎರಡು ರಿಂಗ್‌ಗಳನ್ನು ಸಡಿಲಿಸಿ. ಹೊರಗಿನ ರಿಂಗ್ಸ್ (ಸ್ಕ್ರಾ ಕಾರ್ಯವಿಧಾನದಲ್ಲಿರುವ) ಮೊದಲು ಇಡಿ, ಮತ್ತು ಎರಡನೆಯ ಒಳಗಿನ ರಿಂಗ್ಸ್ ಮೇಲ್ಗಡೆ ಎರಡು ಫ್ರೇಮ್‌ಗಳ ನಡುವೆ ಬಟ್ಟೆಯನ್ನು ಹಿಡಿದಿಡುವಂತೆ ಜೋಡಿಸಿ. ಬಟ್ಟೆಯನ್ನು ಜಾಗದಲ್ಲೇ ದೃಢವಾಗಿ ಹಿಡಿದಿಡುವಂತೆ ಸ್ಮ್ಯಾವನ್ನು ಟೈಟ್ ಮಾಡಿ.



ನಾವೀಗ ಡಾರ್ನಿಂಗ್ ಫುಟ್ಟು ಚೌಕಾಕಾರದ ಒಳಗೆ ಬಳಸುವುದನ್ನು ಅಭ್ಯಾಸ ಮಾಡುವುದನ್ನು ತಿಳಿದುಕೊಳ್ಳಲು ಸಿದ್ಧರಾಗಿದ್ದೇವೆ. ಹೂಪ್ಸ್ ಯಂತ್ರದ ಕೆಳಗಿಟ್ಟು ಸೂಜಿಯನ್ನು ಚೌಕದ ಮೇಲಿರುವಂತೆ ನೋಡಿಕೊಳ್ಳಿ. ಹೊಲಿಗೆಯ ಮೊದಲು ಸೂಜಿ ಕೆಳಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.



ಚೌಕದ ಒಳಗೆ ನೇರವಾದ ಲೈನ್ಗಳಲ್ಲಿ ಹೊಲಿಯುವ ಗುರಿಯಿಟ್ಟುಕೊಳ್ಳಿ ಆದರೆ ಸಾಧ್ಯವಾಗದಿದ್ದರೆ ಗಾಬರಿಯಾಗಬೇಡಿ... ನೀವು ಶೀಘ್ರದಲ್ಲೇ ಅದರಲ್ಲಿ ಪಳಗುತ್ತೀರಿ. ಈ ಫುಟ್ ಮಜಾ ಎಂದರೆ ಫ್ರೇಮ್ನು ಚಲನೆಗೆ ಇದು ನೀಡುವ ಸ್ವಾತಂತ್ರ್ಯ ಮತ್ತು ನೀವು ಬಯಸುವ ಯಾವುದೇ ದಿಕ್ಕಿನಲ್ಲಿ ಹೊಲಿದರೂ ಹೊಂದಿಕೊಳ್ಳುವ ಗುಣ. ಒಮ್ಮೆ ನೀವು ಚೌಕದ ಕೊನೆಗೆ ತಲುಪಿದರೆ ಫ್ರೇಮ್ನು ವಿರುದ್ಧ ದಿಕ್ಕಿನಲ್ಲಿ ಫ್ರೇಮ್ನು ಚಲಾಯಿಸಿ ಮತ್ತು ನೀವು ಹಿಂದಕ್ಕೆ ಹೊಲಿಯಲು ಸಾಧ್ಯವಾಗುತ್ತದೆ...



ಮೇಲೆ ಕೆಳಗೆ ಲೈನ್ಗಳನ್ನು ಹೊಲಿಯುತ್ತಲೇ ಇರಿ ಮತ್ತು ನೇರವಾದ ಗೆರೆಗಳಲ್ಲಿ ನಿಮಗೆ ಅನುಕೂಲವಾಗುವಂತೆ ನಿಮ್ಮ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಿ. ವೇಗವಾಗಿ ಹೊಲಿಯುವುದರಿಂದ ನಿಮ್ಮ ಹೊಲಿಗೆಯ ಉದ್ದ ಹೆಚ್ಚುತ್ತದೆ. ಒಮ್ಮೆ ಅದರ ಮೇಲೆ ಹಿಡಿತ ಸಾಧಿಸಿದರೆ ಲೈನ್ಗಳ ಅಂತರವನ್ನು ಕಡಿಮೆಗೊಳಿಸಿ... ನೇರ ಲೈನ್ಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ ಬಳಿಕ ಹೂಪ್ನು ಸ್ಥಳಾಂತರ ಮಾಡಿ ವಕ್ರರೇಖೆಯನ್ನು ಅಭ್ಯಾಸ ಮಾಡಿ. ಇದು ಆಸಕ್ತಿದಾಯಕವಾಗಿಲ್ಲವೇ... ಆದರೂ ನೀವು ಅಸ್ಥವ್ಯಸ್ಥವಾಗಿ ಹೊಲಿದ ಲೈನ್ಗಳು ಒಂದು ಕಲಾಕೃತಿಯಂತೆ ಕಾಣಬಹುದು, ಅಲ್ಲವೇ?

ಈಗ ನೀವು ನೇರ ಲೈನ್ಗಳು ಮತ್ತು ವಕ್ರ ಲೈನ್ಗಳೆರಡನ್ನು ಬಳಸಿಕೊಂಡು ಹೇಗೆ ಮುಕ್ತ ಚಲನೆಯ ಕಸೂತಿಯನ್ನು ಹೇಗೆ ಮಾಡುವುದು ಎಂದು ಕಲಿತಿದ್ದೀರಿ, ಇದನ್ನು ಮೊದಲೇ ಬಿಡಿಸಿದ ವಿನ್ಯಾಸಗಳನ್ನು ಪ್ರಯತ್ನಿಸಿ. ಈ ತಂತ್ರವನ್ನು ನೀವು ಯಾವುದೇ ರೀತಿಯ ಮುಕ್ತ ಚಲನೆಯ ಕಸೂತಿಗೆ ಬಳಸಬಹುದು. ರಚನಾತ್ಮಕ ಮತ್ತು ನಿಮ್ಮದೇ ಸ್ವಂತ ಕಲಾಕೃತಿಗಳನ್ನು ಪಡೆದುಕೊಳ್ಳಿ. ಡಾರ್ನಿಂಗ್ ಫುಟ್ ವೈವಿಧ್ಯತೆಯ ತಮಾಷೆಯನ್ನು ಅನುಭವಿಸಿ.



ಹಾಗಾಗಿ ವಿಚಿತ್ರವಾಗಿ ಬಿಡಿಸಿದ ಫ್ರೀ ಹ್ಯಾಂಡ್ ವಿನ್ಯಾಸಗಳು, ಅಮೂರ್ತ ರಚನೆಗಳು ಅಥವಾ ರೇಖಾರಚನೆಗಳನ್ನು ಪ್ರಯತ್ನಿಸಿ ನಿಮ್ಮ ಡಾರ್ನಿಂಗ್ ಕೌಶಲ್ಯವನ್ನು ಪ್ರಯತ್ನಿಸಿ. ಈ ಫುಟ್ ನಿಮ್ಮ ಹಳೆಯ ಡೆನಿಮ್ನಿಗೆ ಅಥವಾ ನಿಮ್ಮ ಧರಿಸಿನಲ್ಲಿ ಯಾವುದಾದರೂ ಬಟ್ಟೆ ಬೋರಿಂಗ್ ಎನಿಸಿದರೆ ಹೊಸ ರೂಪ ನೀಡಲು ಒಂದಿಷ್ಟು ಬೇಕಾದ ಧೈರ್ಯ ನೀಡಬಹುದು. ನೀವು ಹೆಣಿಗೆಯ ಮೂಲಕ ಬಟ್ಟೆಯ ಕಲಾಕೃತಿ ರಚಿಸಲು ಕೂಡ ಡಾರ್ನಿಂಗ್ನು ಬಳಸಬಹುದು.